



January 21, 2019

The Manager – Listing
BSE Limited
(BSE: 507685)

The Manager – Listing
National Stock Exchange of India Limited.
(NSE: WIPRO)

Dear Sir/Madam,

Sub: Newspaper Advertisement- Regulation 47 of SEBI (Listing Obligations and Disclosure Requirements) Regulations, 2015

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the Financials published in newspaper of Financial Express and Kannada Prabha. The same has been made available on the Company's Website www.wipro.com.

Thanking You,

For WIPRO LIMITED

G Kothandaraman
General Manager- Finance

Registered Office:

Wipro Limited
Doddakannelli
Sarjapur Road
Bengaluru 560 035
India

T : +91 (80) 2844 0011
F : +91 (80) 2844 0054
E : info@wipro.com
W : wipro.com
C : L32102KA1945PLC020800





Extract of audited financial results of Wipro Limited and its subsidiaries for the quarter ended December 31, 2018

Consolidated Audited Financial Results of Wipro Limited under IFRS

(In millions, except share and per share data, unless otherwise stated)

Particulars	Quarter ended December 31, 2018	Nine months ended December 31, 2018	Quarter ended December 31, 2017
Total income from operations (net)	151,506	441,479	136,815
Net Profit / (Loss) before tax, exceptional and extraordinary items	32,410	83,414	24,714
Net Profit / (Loss) before tax but after exceptional and extraordinary items	32,410	83,414	24,714
Net Profit / (Loss) after tax, exceptional and extraordinary items	25,444	65,236	19,359
Total Comprehensive Income after tax	25,867	69,251	17,875
Equity Share Capital	9,050	9,050	9,047
Reserves excluding Revaluation Reserve	538,066	538,066	461,417
Earnings Per Share (after extraordinary items) (of ₹ 2/- each)			
Basic:	5.57	14.47	4.03
Diluted:	5.56	14.45	4.03

The audited interim consolidated financial results of the Company for the three and nine months ended December 31, 2018 have been approved by the Board of Directors of the Company at its meeting held on January 18, 2019. The statutory auditors have expressed an unmodified audit opinion.

Financial Results of Wipro Limited under Ind AS

The interim condensed financial results are prepared in accordance with Indian Accounting Standards (Ind AS), the provisions of the Companies Act, 2013 ("the Companies Act"), as applicable and guidelines issued by the Securities and Exchange Board of India ("SEBI"). The Ind AS are prescribed under Section 133 of the Act read with Rule 3 of the Companies (Indian Accounting Standards) Rules, 2015 and Companies (Indian Accounting Standards) Amendment Rules, 2016.

These financial statements, are prepared in accordance with Ind AS.

Consolidated Audited Financial Results of Wipro Limited under Ind AS

Particulars	Quarter ended December 31, 2018	Nine months ended December 31, 2018	Quarter ended December 31, 2017
Total income from operations (net)	150,595	438,580	136,690
Net Profit / (Loss) before tax, exceptional and extraordinary items	32,412	83,419	24,656
Net Profit / (Loss) before tax but after exceptional and extraordinary items	32,412	83,419	24,656
Net Profit / (Loss) after tax, exceptional and extraordinary items	25,445	65,240	19,301
Total Comprehensive Income after tax	26,020	65,000	17,895
Equity Share Capital	9,050	9,050	9,047
Reserves excluding Revaluation Reserve	534,142	534,142	457,814
Earnings Per Share (after extraordinary items) (of ₹ 2/- each)			
Basic:	5.57	14.47	4.02
Diluted:	5.56	14.44	4.02

The audited interim consolidated financial results (under Ind AS) of the Company for the three and nine months ended December 31, 2018 have been approved by the Board of Directors of the Company at its meeting held on January 18, 2019. The statutory auditors have expressed an unmodified audit opinion.

Standalone Audited Financial Results of Wipro Limited under Ind AS

Particulars	Quarter ended December 31, 2018	Nine months ended December 31, 2018	Quarter ended December 31, 2017
Total income from operations (net)	121,387	357,085	110,727
Net Profit / (Loss) before tax, exceptional and extraordinary items	30,990	76,877	24,484
Net Profit / (Loss) before tax but after exceptional and extraordinary items	30,990	76,877	24,484
Net Profit / (Loss) after tax, exceptional and extraordinary items	25,184	60,480	18,045
Total Comprehensive Income after tax	30,332	60,100	18,118
Equity Share Capital	9,050	9,050	9,047
Reserves excluding Revaluation Reserve	473,457	473,457	404,171
Earnings Per Share (after extraordinary items) (of ₹ 2/- each)			
Basic:	5.50	13.43	3.76
Diluted:	5.58	13.40	3.75

The audited interim financial results of the Company for the three and nine months ended December 31, 2018 have been approved by the Board of Directors of the Company at its meeting held on January 18, 2019. The statutory auditors have expressed an unmodified audit opinion.

Notes:

- The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosures Requirements) Regulations, 2015. The full format of the Quarterly Financial Results are available on the Bombay Stock Exchange website (URL: www.bseindia.com/corporates), the National Stock Exchange website (URL: www.nseindia.com/corporates) and on the Company's website (URL: www.wipro.com).
- The Board of Directors in their meeting held on January 18, 2019 declared an interim dividend of 1 (US\$ 0.01) per equity share and ADR (50% on an equity share of par value of 2). Further, the Board of Directors approved issue of bonus shares, commonly known as issue of stock dividend in the US, in the proportion of 1:3, i.e. 1 (one) bonus equity share of 2 each for every 3 (three) fully paid-up equity shares held (including ADS holders) as on the record date, subject to approval by the Members of the Company through Postal Ballot. The bonus issue, if approved, will not affect the ratio of ADSs to equity shares, such that each ADS after the bonus issue will continue to represent one equity share of par value of 2 per share. On completion of bonus issue, the Earnings Per Share for all periods presented will be adjusted retrospectively.

By Order of the Board,
For Wipro Ltd.,
Azim H Premji
Chairman & Managing Director

Place: Bengaluru
Date: January 18, 2019

Registered Office: Wipro Limited, Doddakannelli, Sarjapur Road, Bengaluru - 560 035, India
Website: www.wipro.com | Email: info@wipro.com | Tel: +91-80-2844 0011 | Fax: +91-80-2844 0064
CIN: L3210KA1945PLC020800

10 ರಾಜ್ಯ ಇಂದು ವಿಪಕ್ಷಗಳ ಮೆಗಾ ಶೋ

ಶನಿವಾರ 19.1.2019
ಬೆಂಗಳೂರು

ವಿವಿಧ ರಾಜ್ಯಗಳಲ್ಲಿ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ ವಿಪಕ್ಷಗಳ ಮೆಗಾ ಶೋ ಕೇಂದ್ರವು ಬೆಂಗಳೂರಿನಲ್ಲಿ, ಮುನ್ಸಿಪಲ್ ಕಾಂಗ್ರೆಸ್ ಕಟ್ಟಡದ ಮೇಲ್ಮಹಡಿ ಮೇಲೆ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ.

ವಿವಿಧ ರಾಜ್ಯಗಳ ಮೆಗಾ ಶೋ ಕೇಂದ್ರ

ವಿವಿಧ ರಾಜ್ಯಗಳ ಮೆಗಾ ಶೋ ಕೇಂದ್ರವು ಬೆಂಗಳೂರಿನಲ್ಲಿ, ಮುನ್ಸಿಪಲ್ ಕಾಂಗ್ರೆಸ್ ಕಟ್ಟಡದ ಮೇಲ್ಮಹಡಿ ಮೇಲೆ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ ವಿಪಕ್ಷಗಳ ಮೆಗಾ ಶೋ ಕೇಂದ್ರವು ಬೆಂಗಳೂರಿನಲ್ಲಿ, ಮುನ್ಸಿಪಲ್ ಕಾಂಗ್ರೆಸ್ ಕಟ್ಟಡದ ಮೇಲ್ಮಹಡಿ ಮೇಲೆ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ.

ಇನ್ನೂ 5 ಜನ ಕೈಕೊಡುವ ಭೀತಿ!

ವಿವಿಧ ರಾಜ್ಯಗಳಲ್ಲಿ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ.

ಬಿಲದಿಂದ ಬಿಜೆಪಿ ಶಾಸಕರನ್ನು ಹೊರಗೆ ತಳ್ಳಿ?

ವಿವಿಧ ರಾಜ್ಯಗಳಲ್ಲಿ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ ವಿಪಕ್ಷಗಳ ಮೆಗಾ ಶೋ ಕೇಂದ್ರವು ಬೆಂಗಳೂರಿನಲ್ಲಿ, ಮುನ್ಸಿಪಲ್ ಕಾಂಗ್ರೆಸ್ ಕಟ್ಟಡದ ಮೇಲ್ಮಹಡಿ ಮೇಲೆ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ.

ಮತ್ತೆ ಸಿಎಲ್‌ಪಿ: ಒಬ್ಬ ಶಾಸಕ ಉತ್ತಾಟನೆ?

ವಿವಿಧ ರಾಜ್ಯಗಳಲ್ಲಿ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ ವಿಪಕ್ಷಗಳ ಮೆಗಾ ಶೋ ಕೇಂದ್ರವು ಬೆಂಗಳೂರಿನಲ್ಲಿ, ಮುನ್ಸಿಪಲ್ ಕಾಂಗ್ರೆಸ್ ಕಟ್ಟಡದ ಮೇಲ್ಮಹಡಿ ಮೇಲೆ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ.

ರಿಸಾರ್ಚ್ ಬಡಲು ಲಂಕಾಗೆ?

ವಿವಿಧ ರಾಜ್ಯಗಳಲ್ಲಿ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ ವಿಪಕ್ಷಗಳ ಮೆಗಾ ಶೋ ಕೇಂದ್ರವು ಬೆಂಗಳೂರಿನಲ್ಲಿ, ಮುನ್ಸಿಪಲ್ ಕಾಂಗ್ರೆಸ್ ಕಟ್ಟಡದ ಮೇಲ್ಮಹಡಿ ಮೇಲೆ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ.

ಟೀಂ ಬಿಜೆಪಿ ಇಂದು ವಾಪಸ್: ಇಂದಿನಿಂದ ಪ್ರಾನ್-ಬಿ ಆಟ?

ವಿವಿಧ ರಾಜ್ಯಗಳಲ್ಲಿ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ ವಿಪಕ್ಷಗಳ ಮೆಗಾ ಶೋ ಕೇಂದ್ರವು ಬೆಂಗಳೂರಿನಲ್ಲಿ, ಮುನ್ಸಿಪಲ್ ಕಾಂಗ್ರೆಸ್ ಕಟ್ಟಡದ ಮೇಲ್ಮಹಡಿ ಮೇಲೆ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ.

ಸಿದ್ಧಗಂಗಾ ಶ್ರೀಗೆ ಭಾರತರತ್ನ ನೀಡಲು ಕೇಂದ್ರಕ್ಕೆ ಒತ್ತಾಯ

ವಿವಿಧ ರಾಜ್ಯಗಳಲ್ಲಿ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ ವಿಪಕ್ಷಗಳ ಮೆಗಾ ಶೋ ಕೇಂದ್ರವು ಬೆಂಗಳೂರಿನಲ್ಲಿ, ಮುನ್ಸಿಪಲ್ ಕಾಂಗ್ರೆಸ್ ಕಟ್ಟಡದ ಮೇಲ್ಮಹಡಿ ಮೇಲೆ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ.



ವಿವಿಧ ರಾಜ್ಯಗಳಲ್ಲಿ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ ವಿಪಕ್ಷಗಳ ಮೆಗಾ ಶೋ ಕೇಂದ್ರವು ಬೆಂಗಳೂರಿನಲ್ಲಿ, ಮುನ್ಸಿಪಲ್ ಕಾಂಗ್ರೆಸ್ ಕಟ್ಟಡದ ಮೇಲ್ಮಹಡಿ ಮೇಲೆ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ.

ಪಿಯೂಸ್ ಗೋಯಲ್ ಜೆಟ್ ಜಾರಿಕೊಳಿ ಚರ್ಚೆ

ವಿವಿಧ ರಾಜ್ಯಗಳಲ್ಲಿ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ ವಿಪಕ್ಷಗಳ ಮೆಗಾ ಶೋ ಕೇಂದ್ರವು ಬೆಂಗಳೂರಿನಲ್ಲಿ, ಮುನ್ಸಿಪಲ್ ಕಾಂಗ್ರೆಸ್ ಕಟ್ಟಡದ ಮೇಲ್ಮಹಡಿ ಮೇಲೆ ಇಂದು ವಿಪಕ್ಷಗಳ ಮೆಗಾ ಶೋ ಕೇಂದ್ರವಾಗಿದೆ.

Rlys may allow pvt operators to run trains



PRESS TRUST OF INDIA
New Delhi, January 18

DISCUSSIONS ARE ON with senior officials and experts whether to allow private players run passenger operations and fix fares, a senior Railway Board member said on Friday.

At an event organised by Centre for Transportation Research and Management, Railway Board member (Traffic) Girish Pillai said that senior officials are now currently discussing the matter.

"There have been many changes in train operations across the world and I think it's time that India should discuss the options of allowing private operators to operate passenger trains.

"Whether they can be permitted to fix fares, construct terminals, senior officials of railways and experts in the field are discussing this," said Pillai.

He also said that there was a need to separate the freight sector and passenger services. The senior official main-

tained that running train services in the country is a loss making endeavour and only a few trains are making any profit, while others are running in losses.

He said that only 15% of the non-suburban passenger train in reserved classes among whom around 5% travel in higher classes and 10 to 11% travel in sleeper classes.

"Most of them travel in unserved category. There is a need for changes in freight as well as passenger fares and there needs to be more flexibility in them," he said. Pillai pointed out that with the nod for private players to enter the freight sector around 50 private freight terminals have come up in the country and railways wants more to come up.

He said that in the USA, the rail operator has only 25% of the wagon and container services and the other 75% are with private businesses. In Russia, he said, the government has no stake in these services.

passenger trains with MEMU

PRESS TRUST OF INDIA
New Delhi, January 18

THE RAILWAYS IS planning to replace its passenger trains with MEMU ones for regional connectivity in the golden quadrilateral as it is expected to reduce journey time and decongest high traffic routes, a senior official said on Friday.

The Golden Quadrilateral, which connects Delhi, Mumbai, Chennai and Kolkata, comprises the most congested routes on the rail network.

"With the introduction of the MEMU trains, services will be faster as these trains accelerate and de-accelerate at a higher speed. They typically run between 300 km to 500 km and will be used for short regional connectivity," said member, Rolling Stock, Railway Board Rajesh Agarwal.

Passenger trains often serve as the only link between major junctions and small stations. They are usually fully unreserved, though there are a

The move is expected to reduce journey time and decongest high traffic routes

few such trains that have reserved coaches as well.

Fares on these trains are lower than fares on any other type of train, which makes them highly popular especially with passengers who cannot afford higher fares.

However, these trains usually average between 25 kmph and 40 kmph and are rarely high priority, often getting overtaken by faster trains during their journey.

The Mainline Electric Multiple Unit (MEMU) is the Indian Railways' version of the commuter rail system in India and has a maximum speed of around 100 kmph averaging at around 50 kmph. These new trains will have two toilets in each coach and will be more safer and comfortable than passenger trains.

बीएमएल लिमिटेड BEML LIMITED
(एनएसई लिस्टेड) (A Govt. of India Undertaking)
CIN: L35202KA1964GOI001530

Regd. Office: "BEML South", No.23/1, 4th Main Road,
S.R. Nagar, Bengaluru - 560 027. Tel & Fax: (080) 22963142
E-mail: cs@bemi.co.in, Website: www.bemlindia.com

NOTICE
Pursuant to Regulation 29 read with Regulation 47 of the SEBI (Listing Obligations and Disclosure Requirements) Regulations, 2015, NOTICE is hereby given that a meeting of the Board of Directors of the Company will be held on **Saturday, the 02.02.2019**, inter-alia to consider and approve the Un-Audited Financial Results for the third quarter and nine months ended 31.12.2018.

The outcome of the above meeting will be made available on the website of the Company at www.bemlindia.com as also on the website of National Stock Exchange of India Limited at www.nseindia.com and BSE Limited at www.bseindia.com.

For BEML LIMITED
Company Secretary & Compliance Officer
Bengaluru
18.01.2019

Extract of audited financial results of Wipro Limited and its subsidiaries for the quarter ended December 31, 2018

Consolidated Audited Financial Results of Wipro Limited under IFRS

(₹ in millions, except share and per share data, unless otherwise stated)

Particulars	Quarter ended December 31, 2018	Nine months ended December 31, 2018	Quarter ended December 31, 2017
Total income from operations (net)	151,506	441,479	136,815
Net Profit / (Loss) before tax, exceptional and extraordinary items	32,410	83,414	24,714
Net Profit / (Loss) before tax but after exceptional and extraordinary items	32,410	83,414	24,714
Net Profit / (Loss) after tax, exceptional and extraordinary items	25,444	65,236	19,359
Total Comprehensive Income after tax	25,867	65,251	17,875
Equity Share Capital	9,050	9,050	9,047
Reserves excluding Revaluation Reserve	538,066	538,066	461,417
Earnings Per Share (after extraordinary items) (of ₹ 2/- each)			
Basic:	5.57	14.47	4.03
Diluted:	5.56	14.45	4.03

The audited interim consolidated financial results of the Company for the three and nine months ended December 31, 2018 have been approved by the Board of Directors of the Company at its meeting held on January 18, 2019. The statutory auditors have expressed an unmodified audit opinion.

Financial Results of Wipro Limited under Ind AS

The interim condensed financial results are prepared in accordance with Indian Accounting Standards (Ind AS), the provisions of the Companies Act, 2013 ("the Companies Act"), as applicable and guidelines issued by the Securities and Exchange Board of India ("SEBI"). The Ind AS are prescribed under Section 133 of the Act read with Rule 3 of the Companies (Indian Accounting Standards) Rules, 2015 and Companies (Indian Accounting Standards) Amendment Rules, 2016.

These financial statements, are prepared in accordance with Ind AS.

Consolidated Audited Financial Results of Wipro Limited under Ind AS

Particulars	Quarter ended December 31, 2018	Nine months ended December 31, 2018	Quarter ended December 31, 2017
Total income from operations (net)	150,595	438,580	136,690
Net Profit / (Loss) before tax, exceptional and extraordinary items	32,412	83,419	24,656
Net Profit / (Loss) before tax but after exceptional and extraordinary items	32,412	83,419	24,656
Net Profit / (Loss) after tax, exceptional and extraordinary items	25,445	65,240	19,301
Total Comprehensive Income after tax	26,020	65,000	17,895
Equity Share Capital	9,050	9,050	9,047
Reserves excluding Revaluation Reserve	534,142	534,142	457,814
Earnings Per Share (after extraordinary items) (of ₹ 2/- each)			
Basic:	5.57	14.47	4.02
Diluted:	5.56	14.44	4.02

The audited interim consolidated financial results (under Ind AS) of the Company for the three and nine months ended December 31, 2018 have been approved by the Board of Directors of the Company at its meeting held on January 18, 2019. The statutory auditors have expressed an unmodified audit opinion.

Standalone Audited Financial Results of Wipro Limited under Ind AS

Particulars	Quarter ended December 31, 2018	Nine months ended December 31, 2018	Quarter ended December 31, 2017
Total income from operations (net)	121,387	357,085	110,727
Net Profit / (Loss) before tax, exceptional and extraordinary items	30,990	76,877	24,484
Net Profit / (Loss) before tax but after exceptional and extraordinary items	30,990	76,877	24,484
Net Profit / (Loss) after tax, exceptional and extraordinary items	25,184	60,480	18,045
Total Comprehensive Income after tax	30,332	60,100	18,118
Equity Share Capital	9,050	9,050	9,047
Reserves excluding Revaluation Reserve	473,457	473,457	404,171
Earnings Per Share (after extraordinary items) (of ₹ 2/- each)			
Basic:	5.59	13.43	3.76
Diluted:	5.58	13.40	3.75

The audited interim financial results of the Company for the three and nine months ended December 31, 2018 have been approved by the Board of Directors of the Company at its meeting held on January 18, 2019. The statutory auditors have expressed an unmodified audit opinion.

Notes:

- The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Bombay Stock Exchange website (URL: www.bseindia.com/corporate), the National Stock Exchange website (URL: www.nseindia.com/corporate) and on the Company's website (URL: www.wipro.com).
- The Board of Directors in their meeting held on January 18, 2019 declared an interim dividend of 1 (US \$ 0.01) per equity share and ADR (50% on an equity share of par value of 2). Further, the Board of Directors approved issue of bonus shares, commonly known as issue of stock dividend in the US, in the proportion of 1:3, i.e. 1 (one) bonus equity share of 2 each for every 3 (three) fully paid-up equity shares held (including ADS holders) as on the record date, subject to approval by the Members of the Company through Postal Ballot. The bonus issue, if approved, will not affect the ratio of ADSs to equity shares, such that each ADS after the bonus issue will continue to represent one equity share of par value of 2 per share. On completion of bonus issue, the Earnings Per Share for all periods presented will be adjusted retrospectively.

By Order of the Board,

L&T Mutual Fund
6 Floor, Brindavan, Plot No. 177
C-3 T Road, Kakinada
Santacruz (East), Mumbai 400 098
call 1800 2006 400
email investor.ltf@ltsmf.com
www.ltf.com



Notice

Notice is hereby given that L&T Mutual Fund, Trustee Limited, the Trustees to L&T Mutual Fund ("the Fund"), has approved declaration of dividend (subject to adequacy and availability of distributable surplus) under the dividend options of the below mentioned schemes on January 24, 2019, the record date ("Record Date") as given under:

Name of the Scheme	Quantum of Dividend (₹ per unit)	Face Value (₹ per unit)	Net Asset Value ("NAV") as on January 17, 2019 (₹ per unit)
L&T Equity Fund - Regular Plan - Dividend Option	2.50	10	31.507
L&T Equity Fund - Direct Plan - Dividend Option	2.50	10	35.423

Pursuant to payment of dividend, NAV per unit of the dividend options of the aforesaid schemes will fall to the extent of the payment and statutory levy (if any).

Distribution of the above dividend is subject to the availability and adequacy of distributable surplus and may be lower to the extent of distributable surplus available on the record date.

Past performance of the aforesaid schemes may or may not be sustained in future.

The dividend will be paid to those unit holders, whose names appear in the register of unit holders of the aforesaid schemes as at the close of the business hours on the Record Date.

Under the dividend re-investment facility, the dividend declared will be re-invested at the ex-dividend NAV.

Please note that in case the aforesaid Record Date falls on a non-business day, the next business day would be considered as the Record Date.

For L&T Investment Management Limited
(Investment Manager to L&T Mutual Fund)

Date: January 18, 2019
Place: Mumbai

Kaishav Kulkarni
Chief Executive Officer

Mutual Fund investments are subject to market risks, read all scheme related documents carefully.

CL6658

NOTICE HSBC MUTUAL FUND

NOTICE is hereby given that the Trustees of HSBC Mutual Fund have approved the declaration of dividend under the Dividend option of HSBC Tax Saver Equity Fund the details of which are as follows:

Scheme Name / Option	Quantum of Dividend (in ₹ per unit)*	NAV of the Dividend Option (as on January 17, 2019) (in ₹ per unit)
HSBC Tax Saver Equity Fund - Dividend Option	1.75	21.2653
HSBC Tax Saver Equity Fund - Direct Plan - Dividend Option	2.00	22.4774

Record Date: January 24, 2019 Face Value: ₹ 10 per unit

The above dividend is subject to availability of distributable surplus in the scheme on the record date.

Pursuant to payment of dividend, the NAV of the dividend options of the scheme will fall to the extent of dividend distribution and statutory levy, if any.

*Subject to deduction of applicable dividend distribution tax.

All the unitholders of the scheme whose name appear on the register of unitholders as on the record date will be eligible to receive the dividend.

For & on behalf of HSBC Asset Management (India) Private Limited
(Investment Manager to HSBC Mutual Fund)

Sd/-
Authorised Signatory
Mumbai, January 18, 2019

